

ಮೂಗೇ ಮುಂಚಾಚಿ ಭಾರವಾಗಿ ಕುಳಿರುವಾಗ ಅದಕ್ಕೆ ಹರಳಿನ ಮೂಗುತ್ತಿ ಧರಿಸಿದರೆ ಮತ್ತೊಬ್ಬರವಾಗಿ ಮುಂಡಕ್ಕೆ ಮುಗ್ಗಿಸಿದೆ? ಹೆಗೆಸರಿಗೆ ಬ್ಯಾಲೆನ್ಸ್ ಮಾಡಲು ಹೇಳಿದ ಕೂದಲ ಗಂಟು ಹಿಂದೆ ಇದೆ ಎಂದು ಸಮಾಧಾನಿಸಿಕೊಂಡರೂ, ಗಂಡಸರು (ಮೂಗಿನಲ್ಲಿ ಹರಳು ಇಲ್ಲಿದ್ದುರೂ) ಬ್ಯಾಲೆನ್ಸ್ ತಪ್ಪಿ ಬ್ಯಾಲೆ ಮಾಡುತ್ತಾ ಸಾಗಬೇಕವ್ವೇ ಎಂದು ನಾವಂದುಕೊಂಡರೂ, ಅದೇನೋ ಪ್ರಕೃ ಅಂಥ ತಪ್ಪುಗಳನ್ನೆಲ್ಲ ಮಾಡಿಲ್ಲ. (ಮೂಗು ಮಟ್ಟ ಕುಡಿದವರನ್ನು ಹೊರತುಪಡಿ) ಮೂಗಿನಿಂದ ಹೋಲಿ ತಪ್ಪಿ ಬಿಡ್ಡವರನ್ನು ನಾವ್ಯಾರೂ ಕಂತಿಲ್ಲ. ಮೂಗುತ್ತಿ ಸುಂದರಿ ಸಾನಿಯಾಳ ಬ್ಯಾಲೆನ್ಸ್ ಯಾವಾತ್ತುದರೂ ತಪ್ಪಿದೆಯೀ? ಆದರೆ, ಕೆಲವರ ಮೂಗುತ್ತಿಯ ಸೈಜು ನೋಡಿ ‘ಮೂಗು ಸಣ್ಣದು ಮೂಗುತ್ತಿ ದೊಡ್ಡದು ಭಾರ ಯಾರು ಹೊರಬೇಕು?’ ಎಂದು ಪ್ರರಂದರ ದಾಸರು ವ್ತೀದ ಪ್ರಶ್ನೆಯೇ ನಮ್ಮ ಮನಸ್ಸಿಗೂ ಬಂದರೆ ಆಶ್ಚರ್ಯಪಡಬೇಕಿಲ್ಲ. ಮೂಗುತ್ತಿಯಿಂದಲೇ ಅಲ್ಲವೇ ಅವರು ಸಂಗೀತದ ತಂದೆ ವನಿಸಿಕೊಂಡಿದ್ದು.

ಹಂದಿಗಳಿಗೆ ಹಿಂದೆ ಆನಗಳಂತೆ ಉದ್ದ ಮೂಗಿತ್ತು, ಕ್ರಮೇಣ ದೇವರು ಅದನ್ನು ಒಂದು ಮರದ ದಿಮ್ಮಿಯ ಮೇಲಿರಿಸಿ ಹರಿತವಾದ ಕತ್ತಿಯಿಂದ ಕಚ್ಕೋ ಎಂದು ಕತ್ತಿರಿಸಿಬಿಟ್ಟು ಎಂದು ಪ್ರಾಣಿಷ್ಟಿಯನಾದ ನನ್ನ ಮಗ ಸಣ್ಣವನಿರುವಾಗ ತಾನೇ ಒಂದು ಕತ್ತಿ ಹೇಳುತ್ತಿದ್ದ. ಹಂದಿಗಳ ಮುಖ ಸರಿಯಾಗಿ ನೋಡಿ ನಿಮಗೂ ಹಾಗನ್ನಿಸಿದ್ದರೆ ಕೇಳಿ. ‘ಮೂಗಿನ ಮೇಗಡೆ ಮುಂಗಾಲಿರಿಸಿ ಸಲಾಮು ಹೊಡೆಸುತ್ತ ಬಾ ಬಾ...’ ಅರೆ! ಮುಂಗೇಯಿರಿಸುವವನ್ನು ಜಾಗವಿರುವ ಕರಡಿಯ ಮೂಗೂ ಹಂದಿಯಂತೆ ಕತ್ತಿರಿಸಿ ತೆಗೆದಿತ್ತಿಲ್ಲವೇ?

ಕಾಲಿಗೆ ಸಾಕ್ಷೆ ಇಷ್ಟಂತೆ ಈಗ ಮೂಗಿಗೆ ಮಾಸ್ಕೆ. ಆದರೆ, ಒಗೆಯದ ಸಾಕೆಳ್ಳಿಂದು ಎಂಥಾ ಗಂಭೋಟನೋಳಿಗೆ ಅಡಗಿ ಕುಳಿತರೂ ನಮ್ಮ ಮುಸುಕಿನೋಳಿಗಿರುವ ಮೂಗು ಕಂಡುಹಿಡಿದೇಬಿಡುವುದು. ನನ್ನ ಚಿಕ್ಕಮುನ್ನ ಮಗಳೊಬ್ಬಳು ತಲೆಬಿಂಬನ್ನು ಮೂಗಿ ಸಿಂಡು ತೆಗೆದು ಯಾರ ತಲೆಯನ್ನು ಹೊರುವ ದಿಂಬಿ ಅದು ಎಂದು ನಿಶಿರವಾಗಿ ಹೇಳುತ್ತಿದ್ದಳು. ಪ್ರಾಣಿಗಳಿಗೆ ಮಾತ್ರವಲ್ಲ ಸಾಮಾಜಿಕ ಪ್ರಾಣಿಯಾದ ಮಾನವನಿಗೂ ಸಿಂಡು ತೆಗೆಯುವುದು ಸಲೀಸು. ಈ ಸಿಂಡು ತೆಗೆಯುವ ಮೂಗಿನಿಂದಲೇ ‘ಮುಖ ಸಿಂಡರಿಸಿದರು’ ಎಂಬ ಮಾತ್ರ ಹುಟ್ಟಿರಬಹುದೆ?

ಪ್ರಾಣಿಗಳಂತೆ ಮನುಷ್ಯರ ಮೂಗು ಸದಾ ಒಡ್ಡೆಯಾಗಿರುತ್ತಿದ್ದರೆ ಹೇಗಿರುತ್ತಿತ್ತು? ಮಾಸ್ಕೆ

